AUTOMOTIVE AXLES LIMITED

20th July 2021

The BSE Limited
Phiroze Jeejeebhoy Towers
Dalal Street
Mumbai - 400 001
Scrip Code: 505010

National Stock Exchange Limited Exchange Plaza, Plot No. C/1, G- Block Bandra (E) Mumbai - 400 051 Scrip Code: AUTOAXLES

Dear Sir/Madam

Sub: Newspaper Advertisement - Disclosure Under Regulation 30 of SEBI (Listing Obligations and Disclosure Requirements) Regulations, 2015 ("SEBI Listing Regulations").

Pursuant to Regulation 30 read with Schedule III, Part A, Para A of SEBI (Listing Obligations and Disclosure Requirements) Regulations, 2015, we enclose the copies of newspaper advertisement published in "The Financial Express" (English) and "The Andolana" (Kannada), on 20th July 2021.

The above information is also available on the Company's Website at www.autoaxle.com
This is for your information and records.

Thanking you

Yours faithfully

For Automotive Axles Limited

Debadas Panda Company Secretary



Hootagalli Industrial Area, Off Hunsur Road, Mysuru – 570 018, Karnataka, India Telephone: 91-821-719 7500, Fax: 91-821-2402451
Email: sec@autoaxle.com, Website: www.autoaxle.com

CIN: L51909KA1981PLC004198

ISO 9001:2015 / IATF 16949 : 2016, EMS : ISO : 14001:2015 & OHSAS : ISO : 45001 : 2018



FINANCIAL EXPRESS

Chavara

19.07.2021

The Kerala Minerals and Metals Ltd.

(A Govt. of Kerala Undertaking) Sankaramangalam, Chayara - 691 583 KMML. Kollam, Kerala, India. Phone: 0476-2686722 to



Competitive Tenders are invited for the following. For more details

1 2021_KMML 429770 1 For Supply of Inconel L Bend & Inconel Hair Pin Bend 2 2021 KMML 429775 1 For fabrication and supply of Water Cooled Condenser E206A.

> sd/-, DGM (Mtls) For the Kerala Minerals and Metals Ltd

3 2021 KMML 430625 1 Excavation of iron oxide from third pond in as is where is condition and shifting to old ponds in KMML.

sd/-, HOU (T) Chavara For the Kerala Minerals and Metals Ltd 19.07.2021 Our products: Titanium Dioxide, Titanium Tetra Chloride, Nano Titanium, Titanium Sponge, Rutile, Zircon & Sillimani

TELANGANA STATE POWER GENERATION CORPORATION LIMITED VIDYUT SOUDHA:: HYDERABAD - 500 082

Fixing of Rate Contract for supply of Consumables required for different (other than CANON, HP & XEROX) makes of Digital Photo Copiers (DPCs) and Printers at Corporate Office and Generating Stations from the date of award of contract to 31.03.2023. Value of the works: ₹.16,89.114/-. Scheduled Open & Closing Date: 13.07.2021 at 19:00 Hrs & 06.08.2021 at 14:00 Hrs.

T.No.e-03/CGM(IS&ERP)/RC/TSGENCO/2021-22

T.No.e-04/CGM(IS&ERP)/RC/TSGENCO/2021-22 Fixing of Rate Contract for supply of Consumables required for Computer,

Network and Telecom related items at Corporate Office and Generating Stations from the date of award of contract to 31.03.2023. Value of the works: ₹.39,71.510/-.Scheduled Open & Closing Date: 13.07.2021 at 19:00 Hrs & 06.08.2021 at 14:00 Hrs. T.No.e-37/CE/O&M/KTPS-V&VI Stg/SE(A&P)/TSGENCO/2021-22

KTPS-V&VI Stages-Steel Material of MS Angles and MS Channels in CHP/KTPS-V&VI Stages-Fixing up of Agency through e-procurement platform at Paloncha, Bhadradri Kothagudem District. Value of the works: ₹.16,93,570/-. Scheduled Open & Closing Date: 13.07.2021 at 19:00 Hrs & 04.08.2021 at 14:00 Hrs.

T.No.e-07/CE/HPC & HP/TSGENCO/2021-22 PCHES - Transportation of 40 MVA, 220 KV/11 Unit-4 Generator Transformer to works and back to site, Rectification of R and Y phase of HT tap coil through rewinding with new copper, conducting routine tests including impulse test, testing and commissioning of Generator Transformer at PCHES, Survapet Dist. Value of the works: ₹.49,00,000/-. Scheduled Open & Closing Date: 12.07.2021 at 14:00 Hrs & 11.08.2021 at 14:00 Hrs.

For further Details: "www.tsgenco.co.in & https://tender.telangana.gov.in"

AUTOMOTIVE AXLES LIMITED

CIN:L51909KA1981PLC004198 Regd. Office: Hootagalli Industrial Area, Off Hunsur Road. Mysuru, Karnataka - 570 018. Tel - 0821 - 7197500 Fax - 0821 - 2402451. E-Mail ID: sec@autoaxle.com Website: www.autoaxle.com.

NOTICE OF 40" ANNUAL GENERAL MEETING. **BOOK CLOSURE & REMOTE E-VOTING**

NOTICE IS HEREBY given that the 40" Annual General Meeting (AGM) of the Company is scheduled to be held on Tuesday, 10th August 2021 at 3.00 P.M. (IST) at the Registered Office of the Company at Hootagalli Industrial Area, Off Hunsur Road, Mysuru, Karnataka- 570 018 through video conference (VC)/ Other Audio Video Visual Means (OAVM) to transact the business as set out in the Notice of the meeting dated 14" May, 2021. The company has dispatched the notice of AGM on 17" July, 2021 through electronic mode to members whose e-mail address are registered with the company depositories in accordance with the circular issued by the Ministry of Corporate Affairs Dated 13th January, 2021 read with circulars dated 5" May, 2020, 8" April, 2020 and 13" April, 2020 (collectively referred to as 'MCA Circulars") and SEBI Circular dated 12" May, 2020 & 15" January, 2021 The Annual Report for the Financial Year 2020-21, including the Notice of the AGM is available and can be downloaded from the company's website http://www.autoaxle.com and the website of National Securities Depository Limited (NSDL) at https://www.evoting.nsdl.com.

Pursuant to the provisions of Section 108 of the Companies Act, 2013, Rule 20 of the Companies (Management and Administration) Rules, 2014 as amended from time to time ('Rules') and Regulation 44 of SEBI (Listing Obligations and Disclosure Requirements) Regulations, 2015, the Company has made arrangements with National Securities Depositories Limited (NSDL) to provide e-voting facility for voting on the resolutions at the AGM The detailed process for participating in the e-voting is available in the AGM Notice. Members holding shares on the cut-off date being 4th August 2021 either physical or in dematerialized form may cast their vote electronically A person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting as well as voting in the

The remote e-voting period commences on 7th August 2021 at 9.00 A.M. (IST) and ends on 9" August 2021 at 5.00 P.M. (IST). During this period, Members may caste the vote electronically. The remote e-voting shall not be allowed beyond the said date and time and the remote e-voting module shall be disabled by NSDL thereafter. The Members, who shall be present in the AGM through VC/OAVM facility and have not cast their votes on the Resolutions through Remote e-voting and are otherwise not barred from doing so, shall be eligible to vote through the e-voting system during the AGM.

The Members who have cast their votes by Remote e-voting prior to the AGM may also attend/participate in the AGM through VC/OAVM but shall not be entitled to cast their votes again.

Any person, who acquires the shares and becomes the members of the Company after the dispatch of the Notice electronically and holds the shares as on the cut-off date, may obtain the login id and password by sending request to evoting@nsdl.co.in. However if he/she is already registered with NSDL for Remote e-voting then he/she can use his/her existing User ID and Password for casting the vote.

Members are requested to carefully read all the Notes set out in the Notice of the AGM and in particular, instructions for joining the AGM, manner of casting vote through remote e-voting / e-voting during the AGM and instruction on tax deductible at source on dividend.

In case you have not registered your email address with the Company Depository and/or not updated your bank account mandate for receipt of

dividend, please follow the below mentioned instructions to:

a) Register your email-id for obtaining Annual Report and login details

Receiving dividend directly in your bank accounts through Electronic

Clearing Service (ECS) or any other means. Physical Holding | Send a request to the Registrar and Transfer Agents of the

Company, Integrated Registry Management Services Private Limited at irg@integratedindia.in providing Folio.No, Name of Shareholder, scanned copy of the share certificate(front & back), PAN (self-attested scanned copy of PAN card), AADHAAR (self-attested scanned copy of AADHAAR card) for registering email Following additional details need to be provided for updating Bank Account Details: a) Name and Branch of the Bank in which you wish to receive the dividend

b) The Bank account type Bank Account Number allotted by your Bank after implementation of Core Banking Solutions

d) 9-digit MICR Code Number e) 11-digit IFSC Code &

f) A scanned copy of the cancelled cheques bearing the

name of the first shareholder Demat Holding

Please contact your depository Participant (DP) & register your email address and bank account details in your Demat account, as per the process advised by your DP.

Debadas Panda

Company Secretary

In case of any queries, you may refer the Frequently Asked Questions (FAQs) for Shareholders and e-voting user manual for Shareholders available at the download section of www.evoting.nsdl.com or call on toll free no.: 1800 1020 990 and 1800 22 4430 or send a request to Ms. Soni Singh, Assistant Manager at evoting@nsdl.co.in.

The details of the AGM are available on the website of the company http://www.autoaxle.com, NSDL at https://www.evoting.nsdl.com, BSE at www.bseindia.com and National Stock Exchange of India Limited at www.nseindia.com

By Order of the Board of Directors For Automotive Axles Limited



Place: Mysuru

Date: 19" July, 2021





Transfer of equity shares of the Company to Investor Education and Protection Fund (IEPF) Shareholders are hereby informed that pursuant to the provisions of Investor Education and Protection Fund Authorit Accounting, Audit, Transfer and Refund) Rules, 2016 ("the Rules"), the Company is mandated to transfer the Dividend for the Financial Year 2013-14, which remained unclaimed for a period of seven years to the IEPF Authority. The corresponding shares on which dividend was unclaimed for seven consecutive years will also be transferred as per the procedure set o n compliance to the Rules, the Company has communicated individually to the concerned shareholders at their registere address whose shares are liable to be transferred to IEPF during the FY 2021-22 for taking appropriate action and th

details of such shares liable to be transferred to IEPF are also made available on our website viz www.mcil.net. Shareholde

concerned may refer to the website to verify the details of their unencashed dividend and the shares liable to be transferred

Shareholders holding shares in physical form and whose shares are liable to be transferred to IEPF, may note that th Company would be issuing duplicate share certificate(s) in lieu of the original held by them, to convert it into DEMAT for The shareholders may further note that the details uploaded by the Company on its website should be regarded and sha be deemed adequate notice in respect of issue of the duplicate share certificate(s) by the Company for the purpose of In case the Company does not receive any communication from the concerned shareholders by 18th October, 2021, th

Company with a view to comply with the requirements of the Rules, transfer the dividend to the IEPF by the due date as pe procedure stipulated in the Rules. The corresponding shares on which dividend is unclaimed for seven consecutive yea shall also be transferred without any further notice. Please note that no claim shall lie against the Company in respect of unclaimed dividend amount and shares transferred the IEPF. Shareholders may claim the dividend and corresponding shares transferred to IEPF including all benefits accruir on such shares, if any, from the IEPF authorities after following the procedure prescribed in the Rules. For any queries on the above matter, the shareholders are requested to contact the Company's Registrar and Shar Transfér Agent, M/s Link Intime India Private Limited, Noble Heights, 1st Floor, Plot No. NH 2, LSC, C-1 Block, Near Savit Market, Janakpuri, New Delhi-110058 Email: delhi@linkintime.co.in; Website: www.linkintime.co.in

Place: New Delhi Date: 19.07.2021

Date : July 19, 2021

Anup

Ayati Gupt Company Secretary & Compliance Office

For Metal Coatings (India) Limited

'IMPORTANT'

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

GTPL HATHWAY LIMITED

Registered Office: C-202, 2nd Floor, Sanajanand Shopping Centre, Opp. Swaminarayan Temple, Shanibaug Ahmedabad - 380 004. • CIN: L64204GJ2006PLC048908 • Tel: 91-079-25626470 • Fax: 91-079-6140000 E-mail: info@gtpl.net • Website: www.gtpl.net EXTRACT OF UNAUDITED CONSOLIDATED FINANCIAL RESULTS FOR THE QUARTER ENDED JUNE 30.2021

Sr. No.	Darticiliare	Quarter ended June 30, 2021 Unaudited	
-1	Total Income from Operations	6.017.65	4,954.62
	Net Profit for the Period (before Tax and Exceptional Items)	749.95	574.82
	Net Profit for the Period before Tax (after Exceptional Items)	749.95	574.82
	Net Profit for the Period after Tax	530.33	464.73
5.	Total Comprehensive Income / (Loss) for the Period (comprising Profit /	530.48	464.73
	(Loss) for the Period after Tax and Other Comprehensive Income (after Tax))		
6.	Paid up Equity Share Capital (Face value of Rs. 10/- each)	1,124.63	1,124.63
	Other equity (As shown in the Balance Sheet)	NA	NA
8.	Earning Per Share - (basic, diluted and not annualised) (in Rs.)	4.22	3.63
No	tes:1) The Company is appointed as Project Implementation Agency (PIA) for	Package B	of Bharat N
	ase - II Project in the state of Gujarat by Gujarat Fibre Grid Network Limited (GFG		

Company will connect 3,767 Gram Panchayats by implementing end-to-end Optic Fibre Cable (OFC) and digita infrastructure with Centralized network operations center at Gandhinagar in Gujarat. The Company, along with its consortium partner, will implement this project. The Company has commenced the commissioning and lying of OFC from February 2019. The Company has recognised total income and total expenses amounting to Rs. 383.99 million and Rs.333.69 million respectively for the Quarter ended June 30, 2021 (2) Additional information on standalone financial results is as follows: (Rupees in Million)

Quarter ended Quarter ended **Particulars** June 30, 2021 June 30, 2020 Unaudited Unaudited-Restated Fotal Operating Income Net Profit for the Period (before Tax and Exceptional Items) 437.17 371.58 Net Profit for the Period before Tax (after Exceptional Items) 371.58 Net Profit for the Period after Tax (3) The above is an extract of the detailed format of the standalone and consolidated financial Results for the quarter ended June 30, 2021 filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the said standalone and consolidated

financial results for the quarter ended June 30, 2021 are available on the Stock Exchange websit (www.bseindia.com and www.nseindia.com) and on the Company's website (www.gtpl.net). (4) The aforesaid results have been reviewed by the Audit Committee and approved by the Board of Directors at théir meetings held on July 19, 2021. For GTPL Hathway Limited Anirudhsinh Jadeja Place : Ahmedabad

CIN: L29306GJ2017PLC099085

THE ANUP ENGINEERING LIMITED

Regd. Office: Behind 66 KV Elec. Sub-Station, Odhav Road, Ahmedabad-382415 **Tel. No.**: +91-79-2287 2823 **Fax No.**: +91-79-2287 0642

Email: investorconnect@anupengg.com Website: www.anupengg.com

NOTICE

Managing Director

DIN: 00461390

FOR ATTENTION OF SHAREHOLDERS OF THE COMPANY In view of the continuing COVID-19 pandemic, the Ministry of Corporate Affairs ("MCA") vide its General

Circular No. 14/2020 dated 8th April, 2020, Circular No. 17/2020 dated 13th April, 2020, Circular No. 20/2020 dated 5th May, 2020 and Circular No. 02/2021 dated 13th January, 2021 read with SEBI Circular No. SEBI/HO/CFD/CMD1/CIR/P/2020/79 dated 12th May, 2020 and Circular No. SEBI/HO/CFD/CMD2/CIR/P/2021/11 dated 15th January, 2021 ("Circulars"), have permitted companies to hold their Annual General Meeting ("AGM") through Video Conferencing/Other Audio Visual Means ("VC/OAVM") for the Calendar Year 2021 without the physical presence of Members at a common venue. In compliance with the Circulars, the AGM of the Company is being held through VC / OAVM on Tuesday, 17th August 2021 at 11:00 A.M. (IST) to transact the business that will be set forth in the Notice of the meeting. The Registered Office of the Company shall be the deemed venue of the Meeting.

The Circulars have also allowed the Company to dispense with the requirement of dispatching the physical copies of Notice of the AGM and Annual Report. Accordingly, the same are being sent only in electronic mode to the Members, whose e-mail addresses are registered with the Registrar and Transfer Agents or with the Depository Participant(s). The Notice of the AGM also contains the instructions for casting the vote through remote e-Voting or e-Voting during the meeting. The Notice of the AGM and Annual Report will also be made available on the website of the Company at www.anupengg.com, websites of stock exchanges i.e. BSE Limited at www.bseindia.com and National Stock Exchange of India Limited at www.nseindia.com and on the website of NSDL at www.evoting.nsdl.com.

Further, to update / register their email addresses / bank details, shareholders may follow the instructions mentioned below:

Physical Visit the link: https://linkintime.co.in/EmailReg/email_register.html and follow the registration process as guided therein. The members are requested to provide details such as name, folio Holding number, certificate number, PAN, mobile number and e-mail address Contact your Depository Participant (DP) and register your e-mail address in your demat Demat

account as per the process communicated by your DP Holding This notice is issued for the information and benefit of the Members of the Company in compliance with the applicable circulars of MCA and SEBI.

By order of the Board For The Anup Engineering Limited **Chintankumar Patel**

Place: Ahmedabad Date: 19-07-2021 **Company Secretary** Nippon Life India Asset Management Limited

(Formerly known as Reliance Nippon Life Asset Management Limited) (CIN - L65910MH1995PLC220793) Registered Office: 4th Floor, Tower A, Peninsula Business Park, Ganapatrao Kadam Marg,

Lower Parel (W), Mumbai - 400 013. Tel No. +91 22 6808 7000 • Fax No. +91 22 6808 7097 Email: investorrelation@nipponindiaim.com • Website: https://mf.nipponindiaim.com

Extract from the Unaudited Consolidated Financial Results of Nippon Life India Asset Management Limited for the quarter ended June 30, 2021 (Rs. in crore except per share data)

SL. **Particulars Quarter Ended** No. 30-Jun-21 30-Jun-20 Unaudited Unaudited Total Revenue from Operations 302.27 233.12 Net Profit / (Loss) for the period (before Tax, Exceptional 236.03 199.67 and/or Extraordinary items) Net Profit / (Loss) for the period before Tax (after 199.67 Exceptional and/or Extraordinary items) Net Profit / (Loss) for the period after Tax (after 181.54 156.30 Exceptional and/or Extraordinary items) attributable to owners of the Company Total Comprehensive income for the quarter attributable 179.44 155.54 to owners of the Company Share Capital 618.39 612.11 Earnings per Share (Basic & Diluted (Face Value of Rs. 10/- each) (i) Basic (Rs.) 2.94 2.55 (ii) Diluted (Rs.) 2.89 2.53

2. Extract from the Standalone Financial Results of Nippon Life India Asset Management Limited for the quarter ended June 30, 2021 (Rs. in crore except per share data)

SL.	Particulars	Quarter Ended	
No.		30-Jun-21	30-Jun-20
		Unaudited	Unaudited
1.	Total Revenue from Operations	280.94	215.41
2.	Profit before tax	223.37	192.43
3.	Profit after tax	171.30	149.66
4.	Total Comprehensive income	169.24	148.91

The above is an extract of the detailed format of Quarterly Financial Results filed with the Stock Exchanges on July 19, 2021 under Regulation 33 of the SEBI (Listing obligations and Disclosure Requirements) Regulations, 2015. The full format of the Quarterly Financial Results are available on the company website, https://mf.nipponindiaim.com/ and on the websites of the Stock Exchange(s) i.e. www.bseindia.com and www.nseindia.com.

> For Nippon Life India Asset Management Limited (formerly known as Reliance Nippon Life Asset Management Limited)

Nilufer Shekhawat Company Secretary & Compliance Officer

'STOP CORONA; Wear Mask, Follow Physical Distancing, Maintain Hand Hygiene' DELHI JAL BOARD:GOVT OF NCT OF DELHI

OFFICE OF THE EXECUTIVE ENGINEER(E&M)-III OKHLA WATER WORKS NO.01, CIVIL LINES, DELHI-110054

PRESS NIT No- 03(2021-22) Date of release of Tender in | Last date/Time receipt o e-procurement solution Tender Id: 2021_DJB_205946 24-Aug-2021

ammonia removal Okhla Water Treatment Plant Lump sum 39,72,000/-Publish Date 17-Jul-2021 03:30 up to 03:15 PM PM onward

NIT along with all terms conditions is available on DJB website (https://govtprocurement.delhi.gov.in)

ISSUED BY P.R.O. (WATER) **EXECUTIVE ENGINEER (E&M)-III** Advt. No. J.S.V. 192 (2021-22)

PSP Projects Limited

CIN:L45201GJ2008PLC054868

Registered Office: PSP House, Opp. Celesta Courtyard, Opposite lane of Vikram Nagar Colony, Iscon-Ambli Road, Ahmedabad - 380 058 email id: grievance@pspprojects.com Website: www.pspprojects.com

Extract of Consolidated Unaudited Financial Results for the quarter ended June 30, 2021 (₹ in Lakhs)						
	A8-		Consc	olidated	11	
Sr. No.		Quarter ended			Year Ended	
	Particular	30-06-2021 (Unaudited)	31-03-2021 (Note 2) (Unaudited)	(Unaudited)	31-03-2021 (Audited) 1,25,752.02 11,094.90	
1.	Total Income from Operations	32,088.99	50,436.06	11,176.36	1,25,752.02	
2.	Net Profit for the period (before Tax, Exceptional and Extraordinary Items and Share of Profit/(Loss) from Joint Venture)	3,405.24	5,529.82	(298.74)	11,094.90	
3.	Net Profit for the period (after tax, Exceptional and Extraordinary Items before Share of Profit/(Loss) from Joint Venture)	2,480.84	4,207.24	(252.62)	8,336.57	
4.	Net Profit for the period (after tax, Exceptional and Extraordinary Items and Share of Profit/(Loss) from Joint Venture)	2,490.85	4,173.58	(350.95)	8,094.63	
5.	Total Comprehensive Income for the period [Comprising Profit for the period (after tax) and Other Comprehensive Income (after tax)]	2,491.38	4,189.88	(354.31)	8,104.41	
6.	Paid-up Equity Share Capital-Face Value Rs.10/- each	3,600.00	3,600.00	3,600.00	3,600.00	
7. 8.	Other Equity excluding Revaluation Reserves Earnings per Share of Rs.10/- each (in Rs.) (Not annualised)	5	35	ō	49,989.95	
	Basic	6.92	11.60	(0.96)	22.65	

Diluted

PSP

1. The Audit Committee has reviewed, and the Board of Directors has approved the above results and its release at their respective meetings held on July 19, 2021.

6.92

11.60

(0.96)

22.65

(₹ in Lakhs)

The figures for the quarter ended March 31, 2021 are the balancing figures between audited figures in respect of the full financial year up to March 31, 2021 and unaudited published year-to-date figures up to December 31, 2020, being the date of the end of the third quarter of the financial year which were subjected

Standalone Year Ended Quarter ended 30-06-2021 31-03-2021 30-06-2020 31-03-2021 Particular (Audited)

Additional information on Standalone Unaudited Financial Results are as follows:

(Unaudited) (Note 2) (Unaudited) (Unaudited) Revenue from operations 31,735.58 50,072.64 10,689.18 1,24,086.24 Profit/(Loss) before tax and Exceptional item 3,43649 (296.85)5,456.31 11,140.54 Profit/(Loss) after tax and Exceptional item 2,508.77 4,068.59 (221.81)8,079.04 4. The above is an extract of the detailed format of Financial Results filled with the Stock Exchanges under Regulation 33 of the SEBI (Listing Obligations and Disclosure Requirements) Regulations, 2015.

5. In line with the requirements of Regulation 33 and 52 (4) of Listing Regulations, the full format of the said Financial Results are available on the website of BSE Limited (URL: www.bseindia.com), National Stock

Exchange of India Limited (URL: www.nseindia.com) and on company's website (URL: www.pspprojects.com) Previous period figures have been regrouped/rearranged, wherever necessary, to correspond to current

period's presentation. For and on behalf of Board of Directors of PSP Projects Limited Place: Ahmedabad Date : July 19, 2021

Prahaladbhai S. Patel Chairman, Managing Director & CEO DIN: 00037633

Consolidated

Year

Quarter



ALLSEC TECHNOLOGIES LIMITED

Regd. Office: 46-C Velachery Main Road, Velachery, Chennai - 600 042. Corp. Office: 46-B Velachery Main Road, Velachery, Chennal - 600 042. CIN: L72300TN1998PLC041033, Email: investorcontact@allsectech.com

Quarter

Extracts of Unaudited Consolidated Financial Results for the Quarter Ended 30 June 2021 (Rupees in Lakh except Earnings per share data)

Particulars Ended Ended Ended 30-Jun-2020 30-Jun-2021 31-Mar-2021 Unaudited Audited Unaudited 27,669 7,149 6,392 Total income from operations 2 Net Profit for the period (before Tax, Exceptional 1,052 4.371 807 and/or Extraordinary items) 3 Net Profit for the period before Tax 807 1.052 4.371 (after Exceptional and/or Extraordinary items) 4 Net Profit for the period after Tax 3,512 603 (after Exceptional and/or Extraordinary items) (797)Total Comprehensive Income for the period [Comprising Profit for the period (after tax) and Other Comprehensive Income (after tax)] (619)3.705 943 6 Equity Share Capital (Face Value of Rs.10/- each) 1.524 1,524 1,524 7 Reserves (excluding Revaluation Reserve) as shown in the Audited Balance Sheet 24,988 24,988 21,283 8 Earnings Per Share* (of Rs.10/- each) (For continuing and discontinued operations) (a) Basic 23.05 3.96 (5.23)(5.23)23.05 3.96 (b) Diluted

* EPS is not annualised for the quarter ended 30 June 2021 and quarter ended 30 June 2020

Outsourcing (HRO).

Place : Bengaluru

Date: 19 July 2021

 These financial results have been prepared in accordance with the Indian Accounting Standards ("Ind AS") as prescribed under Section 133 of the Companies Act, 2013 ("the Act") read with relevant rules issued thereunder and in terms of Regulation 33 of the SEBI (Listing Obligations and Disclosure Requirements) Regulations, 2015. The unaudited consolidated and standalone financial results of the Company for the quarter ended 30 June 2021 have been reviewed and recommended by the Audit Committee and approved by the Board of Directors in their meeting held on 19 July 2021. The statutory auditors have issued unmodified review report.

The consolidated results for the quarter ended 30 June 2021 include the results of the Company's wholly owned subsidiaries Allsectech Inc., USA and Allsectech Manila Inc., Philippines.

Allsec Technologies Limited (Group) operates in two segments viz Digital Business Services (DBS) and Human Resource

Standalone Financial Results	Quarter Ended 30-Jun-2021	Year Ended 31-Mar-2021	Quarter Ended 30-Jun-2020
Particulars	Unaudited	Audited	Unaudited
(a) Income from operations (net)	4,974	18,865	4,197
(b) Profit before tax	9,659	2,128	474
(c) Profit after tax	7,897	1,597	345
(d) Other comprehensive income for the period, net of tax	(7)	(29)	(16)
(e) Total comprehensive income for the period	7,890	1,568	329

The above is an extract of the detailed format of the guarter ended 30 June 2021 financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full details of standalone and consolidated financial results for the guarter ended 30 June 2021 are available on the Company's website under investors section (www.allsectech.com) or at the website of BSE (www.bseindia.com) or NSE (www.nseindia.com).

The figures for the corresponding previous periods have been regrouped / reclassified wherever considered necessary to conform to the figures presented in the current period

For and on behalf of the Board of Directors

BENGALURU


Ajit Isaac Chairman

financialexp.ep. . in

please visit the E-Tendering Portal https://etenders.kerala.gov.in or www.kmml.com Tender ID

Date: July 19, 2021

Place: Mumbai



ಜನನ: 07-10-1988

ಮರಣ: 20-7-2011

10ත්ම ස්ස්ලූල් ල්මත්ත්ස්ම

ನೀನು ನಮ್ಮನ್ನಗಲ 10 ವರ್ಷ ಕಳೆದರೂ ಸದಾ ನಿನ್ನ ನೆನಪಿನಲ್ಲರುವ

ಇಂತಿ ದುಃಖತಪ್ರರು

ತಂದೆ: ಸಿ.ವಿ. ಕೋಮಲೇಗೌಡ್ರು,

ಶ್ರಥಮ ದರ್ಜೆ ಗುತ್ತಿಗೆದಾರರು, ಮಾಅೀಕರು: ಶ್ರೀ ಮನು ಸ್ವೋನ್ ಕ್ರಷರ್

ತಾಯಿ: ಶ್ರೀಮತಿ ಹೆಚ್.ರಾಧ

ස්කියේම්මා එළිනැක්වක්වේ ඔබ, එළිබ්වික්ම ඔබු

श्चनुंद्रुंश्वरों, श्चनुंद्रोंश्वरों, हंसीवदांरिक, हंसीवदांश्करों

SOURCE HUB

One click convenience to outsourcing

www.sourcehubindia.com

(Certified under ISO/IEC 27001:2013) BPO - Non Voice

IMMEDIATE REQUIREMENT -DATA ANALYST

GRADUATES: B Sc. BCA, B Com, BBM and BE Candidates are

Candidates should have Good Communication & Analytical

Kindly scan or attach your recent pass port size PHOTO to your

We request Candidates to make call and confirm their Walk-in

Interview with us to have required candidates per day due to

WALK-IN INTERVIEW – 19th to 31st July 2021

Walk-in Time: 10.00AM to 4.00PM

If any queries please contact: Mob: 9513424374

Venue: SOURCE HUB INDIA Pvt. Ltd.

#11, Second Floor, E & F Block, Above Royal Enfield

Showroom, Udayaravi Road, Kuvempunagar, Mysore – 570 023.

Both Male & Female with Good Computer & Typing Skills.

also considered / PG: M Com, MBA, M Sc (CS).

DIPLOMA: Computer Science / Information Science.

ಮೈಸೂರು (

ಕೋವಿಡ್ ಪರಿಹಾರ: ನೇಕಾರರಿಂದ ಅರ್ಜಿ

ಮೈಸೂರು: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ2021-22ನೇಸಾಲಿನಲ್ಲಿ ಕೋವಿಡ್-19 2ನೇ ಅಲೆಯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ವಿದ್ಯುತ್ ಮಗ್ಗ ನೇಕಾರರಿಗೆ ಒಂದು ಬಾರಿ ಆರ್ಥಿಕ ಪರಿಹಾರ 3 ಸಾವಿರ ರೂ.ಗಳನ್ನು ನೀಡಲು ಯೋಜನೆ ಜಾರಿಗೊಳಿಸಲಾಗಿದ್ದು, ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯ ಪ್ರಯೋಜನ ಪಡೆಯಲು 2020-21ನೇ ಸಾಲಿನಲ್ಲಿ ಈಗಾಗಲೇ ಆರ್ಥಿಕ ನೆರವು ಪಡೆದಿರುವ ವಿದ್ಯುತ್ ಮಗ್ಗ ನೇಕಾರರನ್ನು ಹೊರತುಪಡಿಸಿ, ಉಳಿಕೆ ವಿದ್ಯುತ್ ಮಗ್ಗ ನೇಕಾರರು, ಮಗ್ಗ ಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರ್ನ್ ಡೈಯಿಂಗ್, ವಾರ್ಪಿಂಗ್, ಜರಿ ವೈಂಡಿಂಗ್, ವಾರ್ಪ್ ನಾಟಿಂಗ್ ಹಾಗೂ ಸ್ತೆಜಿಂಗ್ ಕೆಲಸಗಾರರೂ ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜು.26ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ದೂ. ಸಂ.0821-2441353, 2422322 ಸಂಪರ್ಕಿಸ ಬಹುದು ಎಂದು ಜಿಪಂ ಕ್ಷಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣ: ಶಿಲ್ಪಾಶೆಟ್ಟಿ ಪತಿ ಕುಂದ್ರಾ ಸೆರೆ

ಮುಂಬೈ: ಅಶ್ಲೀಲ ವಿಡಿಯೋಗಳನ್ನು ಮಾಡಿ ಅದನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಿದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿದೆ.



ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಸೋಮವಾರ ರಾಜ್ ಕುಂದ್ರಾ ಅವರನ್ನು ಬಂಧಿಸಿ ದ್ದಾರೆ. ಈ ಕುರಿತು ಮುಂಬೈ ಪೊಲೀ ಸರು ಪ್ರತಿಕಾ ಪ್ರಕಟಣೆ ಬಿಡುಗಡೆ

ಮಾಡಿದ್ದಾರೆ. ಅಶ್ಲೀಲ ವಿಡಿಯೋ ತಯಾರಿಕೆ ಮತ್ತು ಅದನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಬಿಡುಗಡೆ ಮಾಡಿದೆ ಸಂಬಂಧ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮುಂಬೈಅಪರಾಧವಿಭಾಗದಲ್ಲಿ 2021 ರಫೆಬ್ರವರಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 19/7/2021 ರಂದು ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿದೆ. ವಿಡಿಯೋ ತಯಾರಿಕೆಯಲ್ಲಿ ಅವರ ಪಾತ್ರವಿರುವ ಕುರಿತು ನಮ್ಮ ಬಳಿ ಸಾಕ್ಷ್ಮಗಳಿವೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂರನೇ ಪುಟದಿಂದ...

ವರ್ಷದಿಂದಲೇ ಗಂಗೋತ್ತವ

ಹೆಲಿಟೂರಿಸಂ ಮಾಡಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಇನ್ನು 15 ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಲಿಟೂರಿಸಂ ಪ್ರಾರಂಭ ವಾಗಲಿದೆ ಎಂದು ಭರವಸೆ ನೀಡಿದರು.

ಇತಿಹಾಸ ತಜ್ಞ ಚಿಕ್ಕರಂಗೇಗೌಡ ಮಾತನಾಡಿ, ಸುಮಾರು 654 ವರ್ಷಗಳ ಕಾಲ ಆಳ್ರಿಕೆ ನಡೆಸಿದ ಹೆಗ್ಗಳಿಕೆ ತಲಕಾಡಿನ ಗಂಗರಿಗೆ ಇದೆ. ಆದರೂ ತಲಕಾಡಿನ ಬಗ್ಗೆ ಕೇವಲ ನಾಲ್ವರು ಮಾತ್ರ ಪಿಎಚ್. ಡಿ ಮಾಡಿದ್ದಾರೆ. ಇಲ್ಲಿಯವರೆಗೆ 73 ಶಾಸನಗಳು ಲಭ್ಯವಾಗಿವೆ. ಹೆಚ್ಚು ಅಧ್ಯಯನ ಆಗದ ಕಾರಣ ಎಷ್ಟೋ ಸಂಗತಿಗಳು ಇತಿಹಾಸದಲ್ಲಿ ಹುದುಗಿ ಹೋಗಿವೆ ಎಂದರು.

ತಲಕಾಡು ಎಲ್ಲಾ ವಯೋಮಾನದವರಿಗೆ ಇಷ್ಟ ವಾಗುತ್ತದೆ. ಇಲ್ಲಿ ಮರಳುಗಾಡು, ಜಲಾಶಯ, ಪುಣ್ಯಕ್ಷೇತ್ರ, ಬೆಟ್ಟ ಎಲ್ಲವೂ ಇವೆ. ವಿಜ್ಞಾನ ತಂತ್ರ ಜ್ಞಾನವೂ ಇಲ್ಲಿ ಬೆಳೆದು ಬಂದಿದೆ. ದಕ್ಷಿಣ ಭಾರತ ದಲ್ಲೇ ಅತ್ಯಂತಪುರಾತನಹಿಂದೂ ದೇವಾಲಯವೂ ಇಲ್ಲಿದೆ ಎಂದು ಉತ್ಪನನದಿಂದ ಸಾಬೀತಾಗಿದೆ. ಸಂಸ್ಥತದ ಪಂಚಕಾವ್ಯಗಳಲ್ಲಿ ಒಂದು ಕೃತಿ ತಲಕಾಡಿನಲ್ಲೇ ರಚನೆ ಆಗಿದೆ ಎಂದು ಹೇಳಿದರು.

10 ಜಿಲ್ಲೆಗಳ ಪ್ರವಾಸಿ ತಾಣಗಳಲ್ಲಿ ಡಾರ್ಮೆಟರಿ: ಇಂದು ಸಭೆ

ಮೈಸೂರು: ಬಹಳಷ್ಟು ಶಾಲೆ ಹಾಗೂ ಪಿಯು ಕಾಲೇಜು ಗಳಲ್ಲಿ ಮಕ್ಕಳಿಗೆ ಪಠ್ಯದೊಂದಿಗೆ ಪ್ರವಾಸ ಕೈಗೊಳ್ಳಲು ಸಾಧ್ಯ ವಾಗುತ್ತಿಲ್ಲ. ಪ್ರವಾಸಕ್ಕೆ ಹೋದರೂ ಅಲ್ಲಿ ಮೂಲ ಸೌಕರ್ಯ ಗಳೇ ಇರುವುದಿಲ್ಲ. ಇದನ್ನು ಮನಗಂಡು ಪ್ರಮುಖ ಪ್ರವಾಸಿ ಜಿಲ್ಲೆ ಗಳಾದ ವಿಜಯಪುರ, ಚಿತ್ರದುರ್ಗ, ಮಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ 2 ಸಾವಿರ ಶಾಲಾ ಮಕ್ಕಳಿಗೆ ಅನುಕೂಲ ವಾಗುವಂತೆ ಪ್ರವಾಸಿ ತಾಣಗಳಲ್ಲಿ ಡಾರ್ಮೆಟರಿಗಳನ್ನು ನಿರ್ಮಿಸ ಲಾಗುತ್ತಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಡಾರ್ಮೆಟರಿಗಳಲ್ಲಿ ತಂಗುವ ಮಕ್ಷಳಿಗೆ ಉಚಿತ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಾತ್ರವಲ್ಲದೆ, ಡಾರ್ಮೆ ಟರಿಗಳಲ್ಲಿ ತಂಗುವ ಮಕ್ಕಳು ಹತ್ತಿರದ 50-60 ಕಿ.ಮೀ. ವರೆಗೂ ಪ್ರವಾಸ ಕೈಗೊಳ್ಳುವುದಕ್ಕೆ ಅನುಕೂಲವಾ ಗುವಂತೆಯೂ ಮಾಡಲಾಗುತ್ತದೆ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಗಳೊಂದಿಗೆ ಜು.20ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಾಗುತ್ತದೆ ಎಂದು ಸಚಿವರು ತಿಳಿಸಿದರು. ಮನೋವೈದ್ಯ ಡಾ.ರವೀಶ್ ಇನ್ಡಿತರರು ಉಪಸ್ಥಿತರಿದ್ದರು.

ಹಸುಗೂಸಿನ ಮಾರಾಟ

ಗರ್ಭಿಣಿಯಾಗಿದ್ದಾಗ ಆಕೆಗೆ ಸತ್ತಭರಿತ ಆಹಾರ ನೀಡುತ್ತಿದ್ದ ಅಂಗನವಾಡಿ ಸಹಾಯಕಿ, ಹೆರಿಗೆಯಾದ ನಂತರ ಮಗು ಎಲ್ಲಿ ಎಂದಾಗ, ಅದು ಸತ್ತು ಹೋಗಿದೆ ಎಂಬ ಉತ್ತರ ಬಂದಿದ್ದನ್ನು ಕೇಳಿ ಅನುಮಾನಗೊಂಡು, ಎರಡು ವರ್ಷಗಳ

ಹಿಂದೆಯೂ ಇದೇ ರೀತಿ ಮಗು ■ ಎರಡು ಮೃತಪಟ್ಟಿದೆ ಎಂದಿದ್ದೀರಿ. ವರ್ಷಗಳ ಹಾಗಾದರೆ ಮಗು ಹೂತು ಹಾಕಿದ ಹಿಂದೆಯೂ ಜಾಗ ತೋರಿಸಿ ಎಂದಾಗ ಆ ಇದೇ ರೀತಿ ತಾಯಿ ಗಲಿಬಿಲಿಗೊಂಡ ವಿಷಯ ಪ್ರಕರಣ

ವನ್ನು ನಮ್ಮ ಗಮನಕ್ಕೆ ತಂದರು. ■ ಹಿಂದಿನ ಪ್ರಕರಣ ನಾವು ಸುತ್ತಮುತ್ತ ವಿಚಾರಿಸಿ ಕುರಿತು ಹೆಚ್ಚಿನ ಮಾಹಿತಿ ಕಲೆ ಮಗು ಮೃತಪಟ್ಟ ಸಂಶಯಗೊಂಡು ಪೊಲೀಸರಿಗೆ ಹಾಕಲು ಸೂಚನೆ ದೂರು ನೀಡಿದೆವು. ಪೊಲೀಸರು ಮಗುವನು ವಶಕೆ ಪಡೆದು ತನಿಖೆ

ಕೈಗೊಂಡಿದ್ದಾರೆ ಎನ್ನುತ್ತಾ ಎರಡು ವರ್ಷಗಳ ಹಿಂದಿನ ಕತೆಯನ್ನೂ ಸಭೆಯಲ್ಲಿ ಬಿಚ್ಚಿಟ್ಟರು. ತಕ್ಷಣ ಮಗು ಹೇಯ ಕೃತ್ಯ ತಾಲ್ಲೂಕಿನಲ್ಲಿ ಮಾರಾಟದಂಥ ಮರುಕಳಿಸದಂತೆ ನೋಡಿಕೊಳ್ಳಿ. ಹಿಂದಿನ ಮಗುವಿನ ಕುರಿತು ಸಹ ಹೆಚ್ಚಿನ ಮಾಹಿತಿ ಕಲೆ ಹಾಕಿ ಪೊಲೀಸರಿಗೆ ನೀಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಕೃಷ್ಣಂರಾಜು ಮತ್ತು ಇಒ ಶ್ರೀನಿವಾಸ ಕವಿತಾ ಅವರಿಗೆ ಸೂಚಿಸಿದರು.

ಇಂದ್ರಜಿತ್ ದೂರು

ಕಳೆದ 24 ಗಂಟೆಯಲ್ಲಿ ಪ್ರತಿ 30 ಸೆಕೆಂಡ್ಗೆ ಒಂದರಂತೆ ದರ್ಶನ್ ಪರವಾಗಿ ರೌಡಿಗಳು ಹಾಗೂ ಹಿಂಬಾಲಕರು ಕರೆಮಾಡುತ್ತಿದ್ದಾರೆ. ಕರೆ ಸ್ಪೀಕರಿಸಿದರೆ ಯಾರೊಬ್ಬರೂಮಾತನಾಡುವುದಿಲ್ಲ. ಅಲ್ಲದೆ, ಅಶ್ಲೀಲ ಫೋಟೋ ಹಾಗೂ ಅಶ್ೀಲ ಪದಗಳಿಂದ ನಿಂದಿಸುತ್ತಿ ದ್ದಾರೆ. ನಟ ದರ್ಶನ್ ಹಾಗೂ ಅವರ ಹಿಂಬಾಲಕರ ಮನಸ್ಥಿತಿ ಹೇಗಿದೆ ಎಂಬುದು ಗೊತ್ತಾಗುತ್ತಿದೆ.

ಈ ಹಿಂದೆ ದರ್ಶನ್ ಯಾವ ರೀತಿ ಅಶ್ಲೀಲ ಪದ ಬಳಸಿ ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಹಿಂಬಾಲಕರು ಇದೀಗ ಅದೇ ರೀತಿ ಮಾಡು ತ್ತಿದ್ದಾರೆ ಎಂದು ದರ್ಶನ್ ವಿರುದ್ಧ ಮತ್ತೊಮ್ಲೆ ವಾಗ್ದಾಳಿ ನಡೆಸಿದರು. ಪೊಲೀಸರು ದೂರು ಸ್ಪೀಕರಿಸಿದ್ದು, ತನಿಖೆ ಮಾಡುವ ಭರವಸೆ ನೀಡಿದ್ದಾರೆ. ನನಗೆ ತೊಂದರೆ ನೀಡುತ್ತಿರುವವರ ಮೊಬೈಲ್ ಸಂಖ್ಯೆಯನ್ನು ದೂರಿ ನಲ್ಲಿ ಉಲ್ಲೇಖಿಸಿದ್ದೇನೆ. ಅಶ್ರೀಲ ಟ್ರೋಲ್ ಬಗ್ಗೆಯೂ ದೂರು ನೀಡಿದ್ದೇನೆ. ದರ್ಶನ್ ಹಿಂಬಾಲಕರಿಗೆ ಪಾಠ ಕಲಿಸುತ್ತೇನೆ ಎಂದು ಇಂದ್ರಜಿತ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಪೊಲೀಸರು ಸಂದೇಶ್ ದಿ ಪ್ರಿನ್ ಹೋಟೆಲ್ ನಲ್ಲಿನ ಸಿಸಿವಿಟಿ ಹೊರ ತೆಗೆಯುವ ಭರವಸೆ ಇದೆ. ಹೋಟೆಲ್ಡ ಸಿಸಿವಿಟಿಯನ್ನು ರಿಟ್ರೀವ್ ಮಾಡ ಬಹುದು. ಈ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೆಟ್ರಲು ಗೋಡೆ ಕುಸಿತ

ಗೋಡೆ ಕುಸಿತ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಜಲಸಂಪನ್ನೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ಎಂ.ಡಿ.ಜಯಪ್ರಕಾಶ್, ಇಇ ಶಂಕರೇಗೌಡ, ಅಧೀಕ್ಷಕ ಅಭಿಯಂತರ ಕೆ.ಜೆ.ವಿಜಯಕುಮಾರ್, ಪ್ರಭಾರ ಕಾರ್ಯಪಾಲಕ ಅಭಿಯಂತರ ಹೊನ್ನರಾಜು, ಎಇಇ ಅಬು, ಕೆಆರ್ಎಸ್ ಗ್ರಾ.ಪಂ.ಅಧ್ಯಕ್ಷ ನಾಗೇಂದ್ರಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಜನರು ಆತಂಕ ಪಡಬೇಕಿಲ್ಲ. ಈ ಕುಸಿತದಿಂದ ಡ್ಯಾಂಗೆ ಧಕ್ತೆ ಇಲ್ಲ. ಅಣೆಕಟ್ಟೆಯಿಂದ ಸುಮಾರು 12 ರಿಂದ 13 ಮೀಟರ್ ದೂರದಲ್ಲಿ ಕುಸಿತವಾಗಿದೆ. ದುರಸ್ತಿ ಕಾರ್ಯ ಮಾಡಲಾಗಿದೆ ಎಂದರು.

ನಮ್ಮ email ವಿಳಾಸ : andolana@gmail.com advtandolana@gmail.com

ಬಾರದ ಜನ

ಆಗಿದ್ದ ಚಿತ್ರಮಂದಿರೆಗಳಿಗೆ ರಾಜ್ಯ

ಚಿತ್ರಮಂದಿರಗಳನ್ನು ತೆರೆಯಲು

ಚಲನಚಿತ್ರ ವಾಣಿಜ್ಯ ಮಂಡಳಿ

ಲಾಕ್ ಡೌನ್ ಹಿನ್ಗೆಲೆಯಲ್ಲಿ ಬಂದ್

ಸರ್ಕಾರದಿಂದ ಗ್ರೀನ್ ಸಿಗ್ಗಲ್ ಸಿಕ್ಕಿದ್ದು,

ಅನುಮತಿ ನೀಡಲಾಗಿದೆ. ಈ ಹಿಂದೆ

ಸರ್ಕಾರಕ್ತೆ ಮನವಿ ಮಾಡಿಕೊಂಡಿತ್ತು.

ತೆರೆಯಲಿವೆ ಎಂಬ ಸುದ್ದಿ ತಿಳಿದಿದ್ದರೂ

ಜನ ಸಿನಿಮಾ ವೀಕ್ಷಿಸಲು ಹಿಂದೇಟು

ಸೋಮವಾರ ಚಿತ್ರಮಂದಿರಗಳು

ಚಿತ್ರಮಂದಿರಗಳನ್ನು ತೆರೆಯಬೇಕೆಂದು



ಕೆನರಾ ಬ್ಯಾಂಕ್ केनरा बैंक Canara Bank 📣

ಕುಮಾರ್ ರಸ್ತೆ, ಕೊಳ್ಳೇಗಾಲ – 571 440, ಕರ್ನಾಟಕ

ಲಾಕರ್ಗಳನ್ನು ತರೆಯುವ ಬಗ್ಗೆ ನೋೞೕಸ್ ಈ ಕೆಳಗೆ ತಿಳಿಸಿರುವ ವ್ಯಕ್ತಿಗಳು ನಮ್ಮ ಶಾಖೆಯಿಂದ ಲಾಕರ್ಗಳನ್ನು ಬಾಡಿಗೆಗೆ

া 🌇 👣 🔭 ಕೊಳ್ಳೇಗಾಲ ಶಾಖೆ, ದಕ್ಷಿಣ ಬಡಾವಣೆ, ಡಾ॥ ರಾಜ್

ಪಡೆದುಕೊಂಡಿರುತ್ತಾರೆ. ಆದರೆ ಬಾಡಿಗೆ ಕರಾರು ಒಪ್ಪಂದದ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸುವಲ್ಲಿ ವಿಪಲವಾಗಿರುತ್ತಾರೆ. ಆದ ಕಾರಣ, ನಾವು ಲಾಕರ್ಗಳನ್ನು ಒಡೆದು ತೆಗೆಯ ಬೇಕಾಗಿರುತ್ತದೆ. ಈ ಮೂಲಕ, ಲಾಕರ್ ಬಾಡಿಗೆದಾರರು / ಕಾನೂನಿನ ಉತ್ತರಾಧಿಕಾರಿಗಳು ಇವರಿಗೆ ತಿಳಿಸುವುದೇನೆಂದರೆ ನೀವು **ದಿನಾಂಕ** 30.07.2021 ಅಥವಾ ಮುಂಚಿತವಾಗಿ, ಬ್ಯಾಂಕಿನ ವ್ಯವಹಾರದ ಸಮಯದಲ್ಲಿ, ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, **ದಿನಾಂಕ 31.07.2021** ಅಥವಾ ತದನಂತರ ಲಾಕರ್ಗಳನ್ನು ಒಡೆದು ಅದರಲ್ಲಿರುವ ವಸ್ತುಗಳನ್ನು ಬಹಿರಂಗ ಹರಾಜು ಅಥವಾ ದಲ್ಲಾಳಿಗಳು, ಮೂಲಕ ಯಾವುದೇ ಮುನ್ಸೂಚನೆಯಿಲ್ಲದೆ ಮಾರಾಟ ಮಾಡಲಾಗುತ್ತದೆ. ಮಾರಾಟದ ಆದಾಯವನ್ನು ಬ್ಯಾಂಕಿನ ವೆಚ್ಚಗಳು, ಬಾಡಿಗೆಗಳು ಮತ್ತು ಇತರೆ ಖರ್ಚು ವೆಚ್ಚಗಳಿಗೆ ವಿನಿಯೋಗಿಸಲಾಗುತ್ತದೆ. ಯಾವುದೇ ಹೆಚ್ಚುವರಿ ಇದ್ದರೆ, ಅದನ್ನು ಲಾಕರ್ ಬಾಡಿಗೆದಾರರ ಹೆಸರಿನಲ್ಲಿ ಸಸ್ಪೆನ್ಸ್ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಅದರ ಮೇಲೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ ಹಾಗೂ ಮಾರಾಟದ ಆಧಾಯವನ್ನು ವಿನಿಯೋಗಿಸಿದ ನಂತರ ಬಾಕಿ ಉಳಿಯುವ ಬಾಡಿಗೆ ಮತ್ತು ಕರ್ಚು ವೆಚ್ಚಗಳನ್ನು ಪಾವತಿಸಲು ಲಾಕರ್ ಬಾಡಿಗೆದಾರರು ಜವಾಬ್ಸಾರರಾಗಿರುತ್ತಾರೆ.

ಕ್ರ ಸಂ	ಲಾಕರ್ ಬಾಡಿಗೆದಾರರ ಹೆಸರು ಮತ್ತು ವಿಳಾಸ	ಲಾಕರ್ ಸಂಖ್ಯೆ	ಬಾಕಿ ಇರುವ ಮೊತ್ತ (ರೂ.ಗಳಲ್ಲಿ)	
1	ಶ್ರೀ. ಪಿ. ದಿವಾಕರ್ ಗೌಡ ಬಿನ್ ಪಿ. ಕೃಷ್ಣಯ್ಯ ಗೌಡ, ಶ್ರೀನಿವಾಸ ನಿಲಯ, ಲಯನ್ಸ್ ಕಂಬಟ್ ಹಾಲ್ ಹತ್ತಿರ, ಕೊಳ್ಳೇಗಾಲ.		8221	
2	ಶ್ರೀಮತಿ. ಪಿ. ಎನ್. ಭಾರತಿ ಕೋಂ ಜಗದೀಶ್ ಎಂ, ನಂ. 7/251, ಗರಡಿ ಬೀದಿ, ಕೊಳ್ಳೇಗಾಲ.	49	8221	
	ದಿನಾಂಕ : 20.07.2021		ಸಹಿ/- ವ್ಯವಸ್ಥಾಪಕರು ನೆರವಾ ಭಾಂತ್ ನೆಂಚೀತಾಗಿ	

1 ಗ್ರಾಂ ಚಿನ್ನಕ್ಕೆ 4900 ಪ್ಯೂರಿಟಿಯ ಗುಣಮಟ್ಟಕ್ಕೆ ಅನುಗುಣವಾಗಿ ಕೊಡಲಾಗುತ್ತದೆ. ನೀವು ಯಾವುದೇ ಬ್ಯಾಂಕ್ ಮತ್ತು ಫೈನಾನ್ಸ್ ನಲ್ಲಿ ಗಿರಿವಿಇಟ್ಟ ಬಡಿಸಿಕೊಳ್ಳಲಾಗದ ಚಿನ್ನದ ಆಭರಣಗಳನ್ನು ಮಡಿಸಿ ಮಾರುಕಟ್ಟೆಗಿಂತ ಅಧಿಕ ಬೆಲೆಗೆ ತೆಗೆದು ಮೊಡಿಸಿ ಮಾರುಕಟ್ಟೆಗಿಂತ ಅಧಿಕ ಬೆಲೆಗೆ ತೆಗೆದು ಕೊಂಡು ಉಳಿದ ಹಣವನ್ನು ತಕ್ಷಣ ಕೊಡುತ್ತೇವೆ. ನಿಮಗೆ ಮತ್ತೆ ಚಿನ್ನಾಭರಣ ಬೇಕಾದಲ್ಲಿ ಕೂಲಿ, ವೇಸ್ಟೇಜ್ ಇಲ್ಲದೆ ಸಂಪರ್ಕಿಸಿ SM ಗೋಲ್ಡ್ ಫೈನಾನ್ಡ್ Mob: 6364414499

SLV GOLD FINANCE

ಯಾವುದೇ ಬ್ಯಾಂಕ್ ಮತ್ತು ಫೈನಾನ್ಸ್ ನಳಿ ಗಿರವಿ ಇಟ್ಟು ಬಿಡಿಸಿಕೊಳ್ಳಲಾಗದ ಚಿನ್ನಾಭರಣ ಗಳನ್ನು ನಮ್ಮದೇ ಹಣದಲ್ಲಿ ಬಿಡಿಸಿಕೊಂಡ ಇಂದಿನ ಮಾರುಕಟ್ಟೆಯ ಬೆಲೆಗೆ ತೆಗೆದುಕೊಂಡ ಪ್ಯೂರಿಟಿಯ ಅನುಗುಣವಾಗಿ ಉಳಿದ ಹಣ ತಕ್ಷಣವೇ ನೀಡಲಾಗುವುದು. ಮತ ಚಿನ್ನಾಭರಣ ಬೇಕಾದಲ್ಲಿ ಕೂಲಿ ವೇಸ್ಟೇಜ ಇಲ್ಲದೇ ಮನಃ ನಮ್ಮಲ್ಲೇ ಖರೀದಿಸಬಹುದು (T&C Apply) ಕೂಡಲೇ ಸಂಪರ್ಕಿಸಿ

99809 34921

ದಟ್ಟಗಳ್ಳಿ 3ನೇ ಹಂತ, 40X60 ಸೈಟು ಪಶ್ಚಿಮ ದಿಕ್ಕು ರೋಟರಿ ಸ್ಕೂಲ್ ಹತ್ತಿರ ಮಾರಾಟಕ್ಕಿದೆ

98451 22271

SERVICE **NIHA ENTERPRISES**

authorised Franchise for IFB

Washing Machine and all product of IFB Ph: 0821-47494187 Mob: 9880282581

ಬೇಕಾಗಿದ್ದಾರೆ

ಹೌಸ್ ಕೀಪಿಂಗ್ ಮತ್ತು ಗಾರ್ಮೆಂಟ್ ಗಳಿಗೆ ಮಹಿಳೆಯರು ಬೇಕಾಗಿದ್ದಾರೆ

96634 28273

ಬೇಕಾಗಿದ್ದಾರೆ

ಐ.ಟಿ.ಐ. ಫಿಟ್ವರ್ ಅನುಭವವಿರುವವರು ಜೆ.ಕೆ. ಟೈರ್ , ಮೇಟಗಳ್ಳಿ ಇಂಡಸ್ಟಿಯಲ್ ಏರಿಯಾ, ಕೆ.ಆರ್.ಎಸ್. ರಸ್ತೆ, ಕಂಪೆನಿಯಲ್ಲಿ ಕೆಲಸ ನಿರ್ವಹಿಸಲು, ಇಚ್ಛೆಯುಳ್ಳವರು

ಸಂಪರ್ಕಿಸಿ:6361201110



MUDA APPROVED ಕೇವಲ 2000 ರೂಪಾಯಿಗೆ

20X30 South Facing at Srirampura, 2nd Stage,

SITE FOR SALE

99861 23410

resume.

Age limit: 20 to 32 yrs.

ಸೈಟು ಮಾರಾಟಕ್ಷಿದೆ ಸಾತಗಳ್ಳಿ ಬಿ ಜೋನ್ 30X40 S/F (1000 Belt)

83100 92708 72042 16251

ದಪ್ಪನೆಯ Double ಹಾಸಿಗೆ

2 ದಿಂಬು ಸಹ ಒಂದು ಬೆಡ್ ಶೀಟ್ ಮತ್ತು 2 ದಿಂಬಿನ ಕವರ್ ಮತ್ತು ಒಂದು ಸೂಟ್ ಕೇಸ್ ರಗ್ಗು ಸೇರಿ

ಹೊಂಬದ್ದರೆ

88841 79981

HOUSE / SITE /SALE 50x80, 40x60 Commercial Residential Site @ Vijaya nagar, 3rd Stage, 30X40, 40X60 Vijayanagar, 20X30 W/F 4th Stage, K.C Layout, Roopa Nagar, Buyer & Seller Call

98440 56971

ಆದೇಶ ಸಂ:ಪಸಂಮೀ/125/ಮೀಇಇ/2013, ಬೆಂಗಳೂರು ದಿನಾಂಕ:21/02/2014 ಕರ್ನಾಟಕ ಸರ್ಕಾರ

ಸಂಖೆ.:ಹಗುಪ/01/2021-22

ಮೀನುಗಾರಿಕೆ ಇಲಾಖೆ, ಕೆ.ಆರ್.ನಗರ ತಾಲ್ಲೂಕು ది: 19/07/2021

ಸರ್ಕಾರಿ ಸ್ವಾಮೃದ ಜಲಸಂಪನ್ಕೂಲದ ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮುಖಾಂತರ ವಿಲೇವಾರಿ ಮಾಡುವ ಬಗ್ಗೆ ಪ್ರಕಟಣೆ

ಕೆ.ಆರ್.ನಗರ ತಾಲ್ಲೂಕಿನ ಈ ಕೆಳಕಂಡ ಜಲಸಂಪನ್ನೂಲದ ಮೀನುಪಾಶುವಾರು ಹಕ್ಕನ್ನು 2021-22ನೇ ಮೀನುಗಾರಿಕೆ ಫಸಲಿ ವರ್ಷದಿಂದ 2025–26ನೇ ಮೀನುಗಾರಿಕೆ ಫೆಸಲಿ ವರ್ಷದವರೆಗೆ (ಅಂದರೆ ದಿನಾಂಕ:01–07–2021 ರಿಂದ 30-06-2026ರವರೆಗೆ) ಗರಿಷ್ಠ 05 ವರ್ಷಗಳ ಅವಧಿಗೆ ಸರ್ಕಾರದ ನಿಯಮಗಳ ಮೇರೆಗೆ ಅರ್ಹ ಮೀನುಗಾರರ ಸಹಕಾರ ಸಂಘಕ್ತೆ ಗುತ್ತಿಗೆ ನೀಡಲಾಗುವುದು. ವಿಲೇವಾರಿ ಮಾಡಲು ಪ್ರಸ್ತಾಪಿಸಿರುವ ಸರ್ಕಾರಿ ಜಲಸಂಪನ್ಮೂಲದ (ಕೆರೆ/ಜಲಾಶಯದ) ವಿವರಗಳು

ಜಲಸಂಪನ್ನೂ ಲದ ಗ್ರಾಮ/ಹೋಬಳಿ ಜಲವಿಸ್ತೀರ್ಣ/ಅಚ್ಛುಕಟ್ಟು ಗುತ್ತಿಗೆ ಮೊತ್ತ ಭದ್ರತಾ ಠೇವಣಿ ಪ್ರದೇಶ (ಹೆಕ್ಟೇರುಗಳಲ್ಲಿ) ಹೆಸರು (ರೂ.ಗಳಲ್ಲಿ) ಗಳಲ್ಲಿ) ಸಾಲಿಗ್ರಾಮ ಕೆರೆ 94,965.00 3,79,860.00 ಸಾಲಿಗ್ರಾಮ 35/63 ಹೊಸ ಅಗ್ರಹಾರ ಕೆರೆ ಹೊಸ ಅಗ್ರಹಾರ 68/81 20,680.00 5,170.00 ಕುಪ್ಪಳ್ಳಿ ಕೆರೆ ಕುಪ್ಪಳ್ಳಿ 12/41 11,664.00

ಮೇಲ್ಕಂಡ ಜಲಸಂಪನ್ಮೂಲದ ಮೀನುಪಾಶುವಾರು ಹಕ್ಕನ್ನು ಪಡೆಯಲಿಚ್ಚಿಸುವ ಅರ್ಹ ಮೀನುಗಾರರ ಸಹಕಾರ ಸಂಘ ಮಾತ್ರ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದಿನಾಂಕ:31–07–2021 ರೊಳಗಾಗಿ ಕಛೇರಿ ವೇಳೆಯಲ್ಲಿ ಈ ಕಛೇರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಗುತ್ತಿಗೆ ಪಡೆಯಲು ಸಲ್ಲಿಸಬೇಕಾದ ಅರ್ಜಿ (ಅನುಬಂಧ-9) ಷರತ್ತು ಮತ್ತು ನಿಬಂಧನೆಗಳು (ಅನುಬಂಧ-11) ಮತ್ತು

ಗುತ್ತಿಗೆದಾರರು ಬರೆದುಕೊಡಬೇಕಾದ ಗುತ್ತಿಗೆ ಕರಾರಿನ ಮುಚ್ಚಳಿಕೆ ಪತ್ರದ (ಅನುಬಂಧ-10)ರ ಪ್ರತಿಗಳನ್ನು ಕಛೇರಿಯ ವೇಳೆಯಲಿ ಪಡೆಯಬಹುದು.

ಮೀನುಗಾರಿಕೆ ಸಹಾಯಕ ನಿರ್ದೇಶಕರು ಕೆ.ಆರ್.ನಗರ ತಾಲೂಕು

ಆದೇಶ ಸಂ:ಪಸಂಮೀ/125/ಮೀಇಇ/2013, ಬೆಂಗಳೂರು ದಿನಾಂಕ:21/02/2014 ಕರ್ನಾಟಕ ಸರ್ಕಾರ

ಸಂಖ್ಲೆ:ಹಗುಪ/01/2021-22

ಮೀನುಗಾರಿಕೆ ಇಲಾಖೆ, ಪಿರಿಯಾಪಟ್ಟಣ ತಾಲ್ಲೂಕು ది: 19/07/2021 ಸರ್ಕಾರಿ ಸ್ವಾಮ್ಯದ ಜಲಸಂಪನ್ಮೂಲದ ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ

ಮುಖಾಂತರ ವಿಲೇವಾಲಿ ಮಾಡುವ ಬಗ್ಗೆ ಪ್ರಕಟಣೆ ಪಿರಿಯಾಪಟ್ಟಣ ತಾಲ್ಲೂಕಿನ ಈ ಕೆಳಕಂಡ ಜಲಸಂಪನ್ಮೂಲದ ಮೀನುಪಾಶುವಾರು ಹಕ್ಕನ್ನು 2021–22ನೇ ಮೀನುಗಾರಿಕೆ ಫಸಲಿ ವರ್ಷದಿಂದ 2025–26ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ (ಅಂದರೆ ದಿನಾಂಕ:01–07–2021 ರಿಂದ 30–06–2026ರವರೆಗೆ) ಗರಿಷ್ಠ 05 ವರ್ಷಗಳ ಅವಧಿಗೆ ಸರ್ಕಾರದ ನಿಯಮಗಳ ಮೇರೆಗೆ ಅರ್ಹ ಮೀನುಗಾರರ ಸಹಕಾರ ಸಂಘಕ್ಕೆ ಗುತ್ತಿಗೆ ನೀಡಲಾಗುವುದು ವಿಲೇವಾಲಿ ಮಾಡಲು ಪ್ರಸ್ತಾಪಿಸಿರುವ ಸರ್ಕಾಲಿ ಜಲಸಂಪನ್ಮೂಲದ (ಕೆರೆ/ಜಲಾಶಯದ) ವಿವರಗಳು

क्राह्य	ಜಲಸಂಪನ್ಮೂಲದ ಹೆಸರು	ಗ್ರಾಮ/ಹೋಬಳಿ	ಜಲವಿಸ್ತೀರ್ಣ/ಅಚ್ಚುಕಟ್ಟು ಪ್ರದೇಶ (ಹೆಕ್ಟೇರುಗಳಲ್ಲಿ)	ಗುತ್ತಿಗೆ ಮೊತ್ತ (ರೂ.ಗಳಲ್ಲಿ)	ಭದ್ರತಾ ಠೇವಣಿ ಮೊತ್ತ (ರೂ.ಗಳಲ್ಲಿ)
01	ಮಾಕೋಡು ಕೆರೆ	ಮಾಕೋಡು	18/40.15	24,605.00	6,151.00
02	ಕಂಪಲಾಪುರ ಕೆರೆ	ಕಂಪಲಾಪುರ	32/48.5	27,695.00	6,924.00
03	ಇಂಗಳ ದೊಡ್ಡಕೆರೆ	ಹಂದಿಗುಡಕಾವಲು	60/244	4,74,451.00	1,18,613.00
04	ಕಾವೇರಿ ನದಿ ಭಾಗ	ಕಣಗಾಲುನಿಂದ ಬೇಡರಬಿಳಗುಳಿ	11.00 ಕಿಲೋ.ಮೀ	3,300.00	825.00

ನಮೂನೆಯಲ್ಲಿ ಅರ್ಜಿಯನ್ನು ದಿನಾಂಕ:31-07-2021 ರೊಳಗಾಗಿ ಕಛೇರಿ ವೇಳೆಯಲ್ಲಿ ಈ ಕಛೇರಿಗೆ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಗುತ್ತಿಗೆ ಪಡೆಯಲು ಸಲ್ಲಿಸಬೇಕಾದ ಅರ್ಜಿ (ಅನುಬಂಧ-9) ಷರತ್ತು ಮತ್ತು ನಿಬಂಧನೆಗಳು (ಅನುಬಂಧ-11) ಮತ್ತು ಗುತ್ತಿಗೆದಾರರು

ಬರೆದುಕೊಡಬೇಕಾದ ಗುತ್ತಿಗೆ ಕರಾರಿನ ಮುಚ್ಛಳಿಕೆ ಪತ್ರದ (ಅನುಬಂಧ-10)ರ ಪ್ರತಿಗಳನ್ನು ಕಛೇರಿಯ ವೇಳೆಯಲ್ಲಿ ಪಡೆಯಬಹುದು.

ಮೀನುಗಾರಿಕೆ ಸಹಾಯಕ ನಿರ್ದೇಶಕರು ಪಿರಿಯಾಪಟ್ಟಣ ತಾಲ್ಲೂಕು

ಆಟೋಮೋಟಿವ್ ಆಕೆಲ್ ನಿಯಮಿತ

CIN: L51909KA1981PLC004198 ಸೋಂದಾಯಿತ ಕಛೇಲ: ಹೂಟಗಲ್ಲ ಕೈಗಾಲಕಾ ಪ್ರದೇಶ, ಹುಣಸೂರು ರಸ್ತೆ ಪಕ್ಷ. ಮೈಸೂರು, ಕರ್ನಾಟಕ - 570 018 ದೂರವಾಣಿ ಸಂಖ್ಯೇ 0821-7197500, ಫ್ಯಾಕ್ಸ್: 0821-2402451

40ನೇ ವಾರ್ಷಿಕ ಮಹಾಸಭೆಯ, ಪುಸ್ತಕ ಮುಕ್ತಾಯದ ಹಾಗೂ <u>ರಿಮೋಟ್ ಇ–ಮತದಾನದ ಸೂಚನೆ</u>

ಇ-ಮೇಲ್: sec@autoaxle.com ವೆಬ್ಸ್ಟ್ರೇಟ್: www.autoaxle.com

ಈ ಮೂಲಕ ಸೂಚಿಸುವುದೇನೆಂದರೆ ಕಂಪನಿಯ 4೦ನೇ ವಾರ್ಷಿಕ ಮಹಾನಭೆಯನ್ನು ಮಂಗಳವಾರ, 10ನೇ ಅಗಸ್ಟ್ 2021 ರಂದು ಮಧ್ಯಾಹ್ನ 3 ಕ್ಕೆ (ಐಎಸ್ೞ) ಕಂಪನಿಯ ನೋಂದಾಯಿತ ಕಛೀಲ: ಹೂಟಗಲ್ಲ ಕೈಗಾಲಕಾ ಪ್ರದೇಶ, ಹುಣಸೂರು ರಸ್ತೆ ಪಕ್ಕ, ಮೈಸೂರು, ಕರ್ನಾಟಕ - 570 018 ಇಲ್ಲ ವಿಡಿಯೋ ಕಾನ್ಸರೆನ್ಸ್ (ಪಿ.ಸಿ) / ಇತರ ಅಡಿಯೋ ದೃಶ್ಯಾವಆಗಳ (ಓಏಪಿಎಂ)ನ ಮೂಲಕ. ಆಯೋಜಿಸಲಾಗಿದೆ. ದಿನಾಂಕ 13ನೇ ಜನವಲ 2021, 5ನೇ ಮೇ, 2020, 8ನೇ ಏಪ್ರಿಲ್ 2020 ಮತ್ತು 13ನೇ ಏಪ್ರಿಲ್ 2020 ರಂದು ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸುತ್ತೋಲೆಗೆ (ಒಚ್ಚಾರೆಯಾ೧ "ಎಂಸಿಎ ಸುತ್ತೋಲೆಗಳು" ಎಂದು ಕರೆಯಲಾಗುತ್ತದೆ) ಅನುಗುಣವಾ೧ ಕಂಪನಿಯಲ್ಲ / ಡಿಪಾಸಿಟಲಿಗಳಲ್ಲ ತಮ್ಮ ಇ-ಮೇಲ್ ವಿಳಾಸವನ್ನು ನೊಂಂದಾಯಿಸಿರುವ ಸದಸ್ಯಲಗೆ ಎಲೆಕ್ಟಾನಿಕ್ ಮೋಡ್ ಮೂಲಕ 2021 ರ ಜುಲೈ 17 ರಂದು ಕಂಪನಿಯು ಏಜಿಎಂ ನೋಟೀನನ್ನು ಕಳುಹಿಸಿದೆ. ಇದರೊಂದಿಗೆ ದಿನಾಂಕ ಮೇ 12, 2020 ಮತ್ತು ಜನವಲಿ 15, 2021 ರಂದು ಹೊರಡಿಸಿದ ಸುತ್ತೋಲೆಗಳಲ್ಲೂ ('ಸೆಜ ಸುತ್ತೋಲೆ') ಇದೇ ಲೀತಿಯ ಅನುಮತಿಯನ್ನು ನೀಡಿದೆ. 2020-2021ರ ಅರ್ಥಕ ವರ್ಷದ ವಾರ್ಷಿಕ ವರದಿಯು ಕಂಪನಿಯು ವೆಬ್ಸೈಟ http://www.autoaxle.com ನಿಂದ ಮತ್ತು ನ್ಯಾಷನಲ್ ನೆಕ್ಯುಲಿೞನ್ ಮತ್ತು ಡಿವಾಸಿಟಲಿಸ್ (ಎನ್.ಎನ್.ಡಿ.ಎಲ್) <u>https://www.evoting.nsdl.com</u> ವೆಬ್ನೈಚ್೩೦ದ ಡೌನ್ಲೋಡ್

2013ರ ಕಂಪನಿ ಕಾಂಖದೆ ಕಲಂ 108, 2014ರ ಕಂಪನಿಗಳ ನಿಯಮ (ವೃವಸ್ಥಾಪನೆ ಮತ್ತು ಆಡಆತ) ಆಗಾಗ ಆದ ತಿದ್ದುಪಡಿ ಸೇಲದಂತೆ ಸಿಯಮಗಳ ಸಿಯಮ 20 ಮತ್ತು 2015ರ ಸೆಜ (ಅಸ್ಟಿಂಗ ಹೊಣೆಗಾಲಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯಗಳು) ಇವುಗಳ ಅನ್ವಯ ಕಂಪಸಿಯ ನ್ಯಾಷನಲ್ ಸೆಕ್ಯುಲಿೞನ್ ಮತ್ತು ಡಿಪಾಸಿಟಲಿನ್ (ಎನ್ ಎಸ್ ಡಿ.ಎಲ್) ನೊಂದಿಗೆ ಎಜಿಎಂನಲ್ಲನ ್ಯ ಸಿರ್ಣಯಗಆಗೆ ಮತ ಹಾಕಲು ಇ-ಮತದಾನದ ಸೌಲಭ್ಯವನ್ನು ವ್ಯವಸ್ಥೆ ಮಾಡಿದೆ. ಇ-ಮತದಾನದಲ್ಲ ಭಾಗವಹಿಸುಖಕೆ ಪ್ರಕ್ರಿಯೆ ಬಗೆಲನ ವಿವರಗಳು ಏಜಎಂ ಸೂಚನೆಯಲ್ಲದೆ. ಕಚ್-ಅಫ್ ದಿನಾಂಕವಾಗ 4ನೇ ಆರಸ್ಟ್ 2021 ರಂದು ಇದ್ದಂತೆ ಭೌತಿಕ ಅಥವಾ ಅಭೌತಿಕ ನಮೂನೆಯಲ್ಲ ಷೇರುಗಳನ್ನು ಹೊಂದಿರುವ ಸದಸ್ಯರು ವಿದ್ಯುನ್ಮಾನದ ಶೀತಿಯಲ್ಲ ಮತ ಚಲಾಂಖಸಬಹುದಾಗಿರುತ್ತದೆ.

ಲಿಮೋಚ್ ಇ-ಮತದಾನವು 7ನೇ ಆಗಸ್ಟ್ 2021 ರಂದು ಬೆಆಗ್ಗೆ 9.00ಕ್ಕೆ (ಐಎಸ್ೞ) ಆರಂಭವಾಗುತ್ತದೆ ಮತ್ತು 9ನೇ ಆಗಸ್ಟ್ 2021 ರಂದು ಸಂಜೆ 5.00ಕ್ಕೆ (ಐಎಸ್ಟ್) ಕೊನೆಗೊಳ್ಳುತ್ತದೆ. ಈ ಸಮಯದಲ್ಲ ಸದಸ್ಯರು ವಿದ್ಯುನ್ಮಾನದ ಮೂಲಕ ಮತ ಚಲಾಂಖಸಬಹುದು. ಲಿಮೋಟ್ ಇ-ಮತದಾನದ ಸಮಯ ಮುಲ್ಲದ ನಂತರ ಮತದಾನದ ಅವಕಾಶವಿರುವುದಿಲ್ಲ ಮತ್ತು ಲಮೋಟ್ ಇ-ಮತದಾನದ ಮಾಡ್ಯೂಲ್ ಅನ್ನು ಎನ್.ಎಸ್.ಡಿ.ಎಲ್ ಸಿಡ್ಡಿಯರೊಆಸುತ್ತದೆ. ಯಾವ ಸದಸ್ಯರು, ವಿಸಿ/ಓಎಐಎಂ ಸೌಲಭ್ಯರ ಮೂಲಕ ಏಜಎಂನಲ್ಲ ಹಾಜಲಿರುತ್ತಾರೋ ಮತ್ತು ಲಿಮೋಟ್ ಇ-ಮತದಾನದ ಮೂಲಕ ನಿರ್ಣಯಗಳಲ್ಲ ತಮ್ಮ ಮತಗಳನ್ನು ಚಲಾಯಿನಅಲ್ಲವೋ ಮತ್ತು ಯಾವ ಸದಸ್ಯರು ಮತದಾನದಿಂದ ನಿರ್ಬಂಧಿಸಲಾಗಿಲ್ಲವೊ ಅಂತವರು ಏಜಎಂನಅ್ಲ ಲಿಮೋಚ್ ಇ-ಮತದಾನದ ಮೂಲಕ ಮತ

ಏಜಎಂರೆ ಮುಂಚಿತವಾಲಿ ಲಿವೋಟ್ ಇ-ಮತದಾನದ ಮೂಲಕ ಮತ ಚಲಾಯಿಸಿದ ನದಸರು ಎಸಿಎಂನಲ್ಲ ವಿಸಿ/ಓಎವಿಎಂ ಮೂಲಕ ಹಾಜರಾಗಬಹುದು/ಭಾಗವಹಿಸಬಹುದು ಆದರೆ ಇನ್ನೊಮೈ ಚಲಾಯಿನಲು ಅರ್ಹರಾಗಿರುವುದಿಲ್ಲ.

ು ಬೋಣಣಸನ್ನು ವಿದ್ಯುನ್ಹಾನವಾಗಿ ರವಾಸಿಸಿದ ನಂತರ, ಷೇರುಗಳನ್ನು ಸ್ವಾ<mark>ಭ</mark>ೀನಪಡಿಸಿಕೊಂಡು ಕಂಪನಿಯ ಸದಸ್ಯರಾಗುವ ಮತ್ತು ಕಟ್-ಆಫ್ ದಿನಾಂಕದಂತೆ ಷೇರುಗಳನ್ನು ಹೊಂದಿರುವ ಯಾವುದೇ ವೃತ್ತಿ, evoting@nsdl.co.in ರೆ ಇ-ಮೇಲ್ ಕಳುಹಿಸಿ ಲಾಲಿನ್ ಐಡಿ ಮತ್ತು ಪಾಸ್ವರ್ಡ್ ಪಡೆಯಬಹುದು. ಒಂದು ವೇಳೆ ಅವನು/ಅವಳು ಲಮೋಚ್ ಇ-ಮತದಾನಕ್ಕಾಲ ಈಗಾಗಲೇ ಎನ್.ಎಸ್.ಡಿ.ಎಲ್ ನಲ್ಲ ನೊeಂದಾಂಖಸಕೊಂಡಿದ್ದರೆ, ಅವನು/ಅವಳು ಮತಚಲಾಂಬಸಲು ಖವನ/ಅವಳ ಅಸ್ತಿತ್ವದಲ್ಲರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಬಹುದು.

ಸದಸ್ಯರನ್ನು ಕೋಲಕೊಳ್ಳುವುದೇನೆಂದರೆ, ಎಜಎಂ ನೋಟನ್ ನಲ್ಲ ತಿಆಸಲಾದ ಎಲ್ಲಾ ಅಪ್ಪಣಿಗಳನ್ನು ಸಿರ್ಬಫ್ಟವಾಳಿ ಎಜಿಎಂ ನಲ್ಲಿ ಭಾಗವಹಿಸುವ ಸೂಚನೆಗಳನ್ನು ಮತ್ತು ಎಜಿಎಂ ಸಮಯದಲ್ಲ ಲಮೋಚ್ ಇ-ಮತದಾನ ಚಲಾಂಖಸುವ ವಿಧಾನ ಮತ್ತು ಲಾಭಾಂಶಬಂದ ಮೂಲದಲ್ಲಯೇ ತೆಲಗೆಯನ್ನು ಕಡಿತಗೊಆಸುವುದರ ಬಗ್ಗೆ ನೀಡಿರುವ ಎಲ್ಲಾ ಮಾಹಿತಿಯನ್ನು ಎಜ್ಜಲಕೆಂಖಂದ ಓದಬೇಕೆಂದು ನೂಚನೆ

ಒಂದು ವೇಳೆ ನೀವು ನಿಮ್ಮ ಇಮೇಲ್ ವಿಆಾನವನ್ನು ಕಂಪನಿ / ಡಿಪಾಸಿಬಲಿಯಲ್ಲ ನೋಂದಾ ೦ಖನದಿದ್ದರೆ, ಮತ್ತು / ಅಥವಾ ಲಾಭಾ೦ಶ ಸ್ವೀಕಲಿಸಲು ನಿಮ್ಮ ಬ್ಯಾ೦ಕ್ ಖಾತೆಯನ್ನು ನವೀಕಲಸಬದ್ದರೆ, ದಯವಿಬ್ಬ ಈ ಕೆಳಗಿನ ಸೂಚನೆಗಳನ್ನು ಅನುಸಲಸಿ:

> ಎ) ಇ-ಮತದಾನಕ್ಕಾಲ ವಾರ್ಷಿಕ ವರದಿ ಮತ್ತು ಲಾಲಿನ್ ವಿವರಗಳನ್ನು ಪಡೆಯಲು ಸಿಮ್ಮ ಇಮೇಲ್-ಐಡಿಯನ್ನು ನೊಂಂದಾಂಖಸಿ

> ಚ) ಎಲೆಕ್ಟ್ರಾನಿಕ್ ಕ್ಲಿಯಲಂಗ್ ಸರ್ವಿಸ್ (ಇಸಿಎಸ್) ಅಥವಾ ಇನ್ನಾವುದೇ ವಿಧಾನಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಗಳಲ್ಲ ಲಾಭಾಂಶವನ್ನು ನೇರವಾಗಿ ಪಡೆಯುವುದು

ಭೌತಿಕ ಷೇರುಗಳನ್ನು

ಷೇರುದಾರರು ಷೇರು ಪ್ರಮಾಣ ಪತ್ರದ ಮುಂಭಾಗ ಮತ್ತು ಹಿಂಭಾಗದ ಸ್ಕ್ಯಾನ್ ಪ್ರತಿಯನ್ನು ಒದಲಿಸಬೇಕು. ಷೇರುದಾರರ ಹೆಸರು, ಥೊಆಯೋ ನಂ., ಸ್ವಯಂ ದೃಡೀಕಲಸಿದ ಪ್ಯಾನ್ ಕಾರ್ಡ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಒದಲಿಸಿ, ಕಂಪೆನಿಯ ಲಿಜನ್ಜಾರ್ ಮತ್ತು ಷೇರು ವರ್ಗಾವಣಿ ಏಜಿಂಟರಾದ ಇಂಅಗ್ರೇಟೆಡ್ ಲಜ್ಜ್ಜ್

____ ಮ್ಯಾನೇಜ್ ಮೆಂಚ್ ಸರ್ವೀಸಸ್ ಪ್ರೈವೇಚ್ ಅಮಿಚೆಡ್ (ಐ.ಆರ್.ಎಮ್.ಎಸ್) ನ ಇ-ಮೇಲ್ ವಿಆಾಸ irg@integratedindia.in ಗೆ ಕಳುಹಿಸಬೇಕು.

ಬ್ಯಾಂಕ್ ಖಾತೆ ವಿವರಗಳನ್ನು ನವೀಕಲಿಸಲು ಈ ಕೆಳಗಿನ ಹೆಚ್ಚುವಲ ವಿವರಗಳನ್ನು ಒದಲಿಸಬೇಕಾಲಿದೆ: 1. ನೀವು ಲಾಭಾಂಶವನ್ನು ಪಡೆಯಲು ಬಯಸುವ

ಬ್ಯಾಂಕಿನ ಹೆಸರು ಮತ್ತು ಶಾಖೆ 2. ಬ್ಯಾಂಕ್ ಖಾತೆಯ ವಿಧ 3. ಕೋರ್ ಬ್ಯಾಂಕಿಂಗ್ ಪಲಹಾರಗಳ ಅನುಷ್ಣಾನದ ನಂತರ

ನಿಮ್ಮ ಬ್ಯಾಂಕ್ ನಿಗಬಪಡಿಸಿದ ಬ್ಯಾಂಕ್ ಖಾತೆ ನಂಖ್ಯೆ 4. 9-ಅಂಕೆಗೆಳ ಎಂಐಸಿಆರ್ ಕೋಡ್ 5. 11-ಅಂಕೆಯ ಐಎಫ್ಎಸ್ಸಿ ಕೋಡ್ ಮತ್ತು

6. ಮೊದಲ ಷೇರುದಾರರ ಹೆಸರನ್ನು ಹೊಂದಿರುವ, ರದ್ದಾದ ಚೆಕ್ನ ಸ್ಕ್ಯಾನ್ ಮಾಡಿದ ಪ್ರತಿ ಡಿಮ್ಯಾಚ್ ಹೊಂದಿರುವವರು ದಯವಿಟ್ಟು ತಮ್ಮ ಡಿಪಾಸಿಟಲಿ ಪಾರ್ಚಿಸಿಪೆಂಚ್(ಡಿಪಿ)ನ್ನು ಸಂಪರ್ಕಿಸಿ

ಮತ್ತು ನಿಮ್ಮ (ಡಿಪಿ) ಸಲಹೆಯಂತೆ ತಮ್ಮ ಇ-ಮೇಲ್ ವಿವರಗಳನ್ನು ಶಿಮೋಚ್ ಇ-ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಸೀವು ಹೊಂದಿದ್ದರೆ, ದಯವಿಚ್ಚ

ಎಫ್.ಎ.ಕ್ಯುಅನ್ನು ಓಬಿ ಹಾಗು ಷೇರುದಾರಲಗೆ ಇ-ಮತದಾನ ಬಳಕೆದಾರರ ಕೈಪಿ https://www.evoting.nsdl.com ನ ಡೌನ್ಲೋಡ್ ವಿಭಾಗದಲ್ಲ ಲಭ್ಯವಿದೆ ಅಥವಾ ಶುಲ್ಲ ರಹಿತ ದೂರವಾಣಿ ಸಂಖ್ಯೆ 1800-1020-990 ಮತ್ತು 1800-22-4430 ಸಂಪರ್ಕಿಸಿ ಅಥವಾ ಸೋನಿ ಸಿಂಗ್ ನಹಾಯಕ ವ್ಯವಸ್ಥಾಪಕಲಗೆ <u>evoting@nsdl.co.in</u> ಗೆ ಏನಂತಿಯನ್ನು ಕಳುಹಿನಬಹುದು.

nಜಎಂನ ವಿವರಗಳು ಕಂಪನಿಯ ವೆಬ್ಸೈಟ್ <u>http://www.autoaxle.com,</u> ಎನ್.ಎನ್.ಡಿ.ಎಲ್ https://www.evoting.nsdl.com, ಜಿ.ಎಸ್.ಸಿ www.bseindia.com ಮತ್ತು ನ್ಯಾಷನಲ್ ಸ್ಥಾಕ್ ಎಕ್ಸ್ ಜೇಂಜ್ ಆಫ್ ಇಂಡಿಯಾ ಅಮಿಚಿದ್ <u>www.nseindia.com</u> ನಲ್ಲೂ ದೊರೆಯುತ್ತದೆ.

ನಿರ್ದೇಶಕ ಮಂಡಆಯ ಅದೇಶದಂತೆ **ಆದೋಮೋಚವ್ ಆಕ್ಟೆಲ್ಸ್ ನಿಯಮಿತ** ನ ಪರವಾನಿ

ಬನಾಂಕ : 19ನೇ ಜುಲೈ, 2021 ಸ್ಥಳ : ಮೈಸೂರು

KALYANI

ದೇಬದಾಸ್ ಪಾಂಡ ಕಂಪನಿ ಕಾರ್ಯದರ್ಶಿ



ಮೀನುಗಾರಿಕೆ ಇಲಾಖೆ, ನಂಜನಗೂಡು ತಾಲ್ಲೂಕು ಸಂಖ್ಯೆ:ಹಗುಪ 1/2021-22 ಕೆರೆಗಳ ಮೀನು ಪಾಶುವಾರು ಹಕ್ಕಿನ ಗುತ್ತಿಗೆ ವಿಲೇವಾಲಿ ಪ್ರಕಟಣೆ

ನಂಜನಗೂಡು ತಾಲ್ಲೂಕಿನ 1.ಹಳೇಪುರ ಕೆರೆ 2.ಸಿದ್ದಯ್ಯನಹುಂಡಿ ಕೆರೆ 3. ಮುದ್ದಯ್ಯನ ಮುಳ್ಳಿನ ಕೆರೆ. ಕಿರುಗುಂದ ಕೆರೆ 5.ಕಸುವಿನಹಳ್ಳಿ ಕೆರೆ 6.ಕಪಿಲಾ ನದಿಭಾಗ (ನಂಜನೆಗೂಡು ಬಿಡ್ಸ್ನಾಂದ – ತಾಯೂರುವರೆಗೆ) ಜಲ ಸಂಪನ್ಮೂಲಗಳ ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮುಖಾಂತರ 2021-22 ನೇ ಸಾಲಿನಿಂದ 2025–26 ನೇ ಸಾಲಿನವರೆಗೆ ಅನ್ವಯವಾಗುವಂತೆ 05ವರ್ಷಗಳ ಅವಧಿಗೆ ಸರ್ಕಾರದ ನಿಯಮಗಳ ಮೇರೆಗೆ ಅರ್ಹ ಮೀನುಗಾರರ ಸಹಕಾರ ಸಂಘಕ್ತೆ ಗುತ್ತಿಗೆ ನೀಡಲಾಗುವುದು.ಆದ್ದರಿಂದ ದಿ:31/07/2021 ರೊಳಗಾಗಿ ಈ ಕಛೇರಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಸಹಿ/-ಮೀನುಗಾರಿಕೆ ಸಹಾಯಕ ನಿರ್ದೇಶಕರು ನಂಜನಗೂಡು

ಮೀನುಗಾರಿಕೆ ಇಲಾಖೆ, ತಿ ನರಸೀಪುರ ತಾಲ್ಲೂಕು ది:17.07.2021

ಕರೆಗಳ ಮೀನು ಪಾಶುವಾರು ಹಕ್ಕಿನ ಗುತ್ತಿಗೆ ವಿಲೇವಾಲಿ ಪ್ರಕಟಣೆ ತಿ.ನರಸೀಪುರ ತಾಲ್ಲೂಕಿನ ಈ ಕೆಳಕಂಡ ಜಲಸಂಪನ್ನೂ ಲಗಳ ಮೀನು ಪಾಶುವಾರು

ಹಕ್ಕನ್ನು ಗುತ್ತಿಗೆ ಮುಖಾಂತರ 2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಅನ್ವಯವಾಗುವಂತೆ 05 ವರ್ಷಗಳ ಅವಧಿಗೆ ಸರ್ಕಾರದ ನಿಯಮಗಳ ಮೇರೆಗೆ ಅರ್ಹ ಮೀನುಗಾರರ ಸಹಕಾರ ಸಂಘಕ್ಕೆ ಗುತ್ತಿಗೆ

1)ಕಪಿಲಾನದಿ ಭಾಗ-1, 2) ಕಾವೇರಿ ನದಿ ಭಾಗ-1 ಹಾಗೂ ಭಾಗ-2 ವೇಲ್ನಂಡ ಜಲಸಂಪನ್ನೂಲಗಳ ಮೀನು ಪಾಶುವಾರು ಹಕ್ಕನ್ನು ಪಡೆಯಲು ಇಚ್ಚಿಸುವ ಅರ್ಹ ಮೀನುಗಾರರ ಸಹಕಾರ ಸಂಘಗಳು ಮಾತ್ರ <u>ದಿ:31–07–2021</u> ರೊಳಗಾಗಿ ಈ ಕಛೇರಿಗೆ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. <u>ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.</u> ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಳಿಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

ಸಹಿ/– ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿ.ನರಸೀಪುರ